

||ನೇ ಮತ್ತು ||ನೇ ದರ್ಜೆಯ ಅಧಿಕೃತ ವ್ಯಾಪಾರಿಗಳಾದ
ಎಲ್ಲ ಪೌರ ಸಹಕಾರಿ ಬ್ಯಾಂಕುಗಳ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ

ಮಾನ್ಯರೆ

ಪೌರ ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಯುಎಸ್‌ಡಿ ಮೌಲ್ಯಾಂಕಿತ ಚೆಕ್‌ಗಳ ಸಂಗ್ರಹಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳು

ಯುಎಸ್‌ಡಿ ಮೌಲ್ಯಾಂಕಿತ ಚೆಕ್‌ಗಳ ಸಂಗ್ರಹಣೆಯಲ್ಲಿ ಆಗುವ ವಿಳಂಬದ ಬಗ್ಗೆ ಗ್ರಾಹಕರ ದೂರುಗಳ ಸಂಖ್ಯೆಯನ್ನು ಪರಿಗಣಿಸಿ, ರಿಸರ್ವ್ ಬ್ಯಾಂಕು, ಅಂತಹ ಚೆಕ್‌ಗಳ ಸಂಗ್ರಹಣೆಯಲ್ಲಿನ ವಿಳಂಬವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಪರೀಕ್ಷಿಸಲು, ಬ್ಯಾಂಕುಗಳು ಅನುಸರಿಸುವ ಸಂಗ್ರಹಣಾ ಪದ್ಧತಿಗಳ ಮಾದರಿ ಅಧ್ಯಯನ ನಡೆಸಿತು.

2. ಅಧ್ಯಯನ ಸಂಬಂಧಿ ಪ್ರತಿಕ್ರಿಯೆಯನ್ನಾಧರಿಸಿ, ಗ್ರಾಹಕ ಸ್ನೇಹಿ ಸಂಗ್ರಹಣಾ ವ್ಯವಸ್ಥೆಗಳನ್ನು ಒದಗಿಸಲು, ಅಧಿಕೃತ ವ್ಯಾಪಾರಿಗಳಾದ ಪೌರ ಸಹಕಾರಿ ಬ್ಯಾಂಕುಗಳು ಈ ಕೆಳಕಂಡ ಕ್ರಮಗಳನ್ನು ಪ್ರಾರಂಭಿಸಬೇಕೆಂದು ನಿರ್ದೇಶಿಸಲಾಗಿದೆ:-

- i) ಪೌರ ಸಹಕಾರಿ ಬ್ಯಾಂಕುಗಳು ತಮ್ಮ ಯುಎಸ್ ಡಾಲರ್ ಕರೆನ್ಸಿ ಚೆಕ್ ಸಂಗ್ರಹಣಾ ಯೋಜನೆಯನ್ನು ಪಾರದರ್ಶಕಗೊಳಿಸಿ ಅದನ್ನು ತಮ್ಮ ನಿಯತ ಚೆಕ್ ಸಂಗ್ರಹಣಾ ನೀತಿಯ ಅಂಗವಾಗಿ ಅಳವಡಿಸಿಕೊಳ್ಳಬೇಕು. ಸಂಗ್ರಹಣೆಯ ವಿವಿಧ ಬಗೆಗಳು ಹಾಗೂ ಪ್ರತಿ ಬಗೆಗೆ ಬೇಕಾಗುವ ಕಾಲಾವಧಿ ಮತ್ತು ತಗಲುವ ಶುಲ್ಕಗಳನ್ನು ಸೂಕ್ತವಾಗಿ ಈ ನೀತಿಯು ಒಳಗೊಂಡಿರಬೇಕು.
- ii) ಈ ನೀತಿಯನ್ನು ವ್ಯಾಪಕವಾಗಿ ಪ್ರಚುರ ಪಡಿಸಬೇಕು ಹಾಗೂ ಶಾಖೆಗಳ ಸೂಚನಾ ಫಲಕದಮೇಲೆ / ವೆಬ್ ತಾಣದಲ್ಲಿ ಪ್ರಕಟಿಸಬೇಕು.
- iii) ವಿದ್ಯುನ್ಮಾನ ಪದ್ಧತಿಯ ಪಾವತಿಯನ್ನು ಬಳಸುವುದರಿಂದಾಗುವ ಪ್ರಯೋಜನಗಳೊಂದಿಗೆ, ಅಗತ್ಯತೆ, ಅನುಕೂಲತೆ ಮತ್ತು ವೆಚ್ಚವನ್ನಾಧರಿಸಿ ಸಂಗ್ರಹಣಾ ಪದ್ಧತಿಯ ಬಗ್ಗೆ ಗ್ರಾಹಕನಿಗೆ ಸೂಕ್ತ ತಿಳುವಳಿಕೆ / ಸೂಚನೆಯನ್ನು ನೀಡಬೇಕು.
- iv) ತಮ್ಮ ಸಂಗ್ರಹಣಾ ನೀತಿಯನ್ನು ಪೌರ ಸಹಕಾರಿ ಬ್ಯಾಂಕುಗಳು ನಿರಂತರವಾಗಿ ಅವಲೋಕಿಸುತ್ತಿರಬೇಕು ಮತ್ತು ಯುಎಸ್‌ಡಿ ಚೆಕ್‌ಗಳ ಶೀಘ್ರ ಸಂಗ್ರಹಣೆಯ ಸಲುವಾಗಿ, ವ್ಯವಹಾರಕ ಬ್ಯಾಂಕಿನೊಂದಿಗೆ (ಪಿ.ಬಿ) ನೇರ ಠೇವಣಿ ವ್ಯವಸ್ಥೆ, ಸಾಗಣೆ ಅವಧಿಯನ್ನು ಉಳಿಸಲು ಅಮೇರಿಕದಲ್ಲಿನ ಚೆಕ್-21 ಸೌಲಭ್ಯದ ಬಳಕೆಯಂತಹ ತ್ವರಿತ ನಗದೀಕರಣದ ವಿಧಾನಗಳನ್ನು ಕಂಡುಕೊಳ್ಳಬೇಕು.

- v) ಚೆಕ್ಕುಗಳನ್ನು ಶಾಖೆಗಳಿಂದ ವ್ಯವಹಾರಕ ಬ್ಯಾಂಕುಗಳಿಗೆ ಸಾಗಿಸುವ ಅವಧಿಯನ್ನು ಕಡಿಮೆ ಮಾಡಲು ಆಸ್ಪದವಿರುತ್ತದೆ. ಚೆಕ್ಕುಗಳನ್ನು ಶಾಖೆಗಳಿಂದ ಕೇಂದ್ರೀಕೃತ ಸಂಗ್ರಹಣಾ ಶಾಖೆಗೆ ಹಾಗೂ ಕೇಂದ್ರೀಕೃತ ಸಂಗ್ರಹಣಾ ಶಾಖೆಯಿಂದ ವ್ಯವಹಾರಕ ಬ್ಯಾಂಕಿಗೆ ಅದೇ ದಿನ ಸಾಗಿಸಿ, ಸಾಗಣೆ ಅವಧಿಯನ್ನು 2ರಿಂದ 3 ದಿನಗಳಷ್ಟು ಕಡಿಮೆ ಮಾಡಬಹುದು. ಸಮರ್ಥ ಮತ್ತು ವಿಶ್ವಾಸಾರ್ಹ ಕುರಿಯರ್ / ಅಂಚೆ ಸೇವೆಯ ಬಳಕೆ, ಸಾಗಣೆ ಅವಧಿಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.
- vi) ಸಾಗಣೆ / ಸಂಗ್ರಹಣೆ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಇಮೇಜಿಂಗ್, ಕಡಿತಗೊಂಡ ಮೂಲ ಸೌಕರ್ಯದ ವೆಚ್ಚ ಇತ್ಯಾದಿಗಳ ಪ್ರಯೋಜನವನ್ನು, ಪಡೆಯಲು ಪೌರ ಸಹಕಾರಿ ಬ್ಯಾಂಕುಗಳು ಸೇವಾ ಬ್ಯೂರೋಗೆ ಚೆಕ್ಕುಗಳ ಫಾರ್ಮಿಂಗ್ / ಪೂಲಿಂಗ್‌ನ ಸಾಧ್ಯತೆಯನ್ನು ಪರಿಶೀಲಿಸಬಹುದು.
- vii) ಯುಎಸ್‌ಡಿ ಚೆಕ್ಕುಗಳ ಸಂಗ್ರಹಣೆಗೆ ತಗಲುವ ಸೇವಾ ಶುಲ್ಕಗಳನ್ನು ಪೌರ ಸಹಕಾರಿ ಬ್ಯಾಂಕುಗಳು ನಿರ್ಧರಿಸಬೇಕು ಮತ್ತು ಇದನ್ನು ತಮ್ಮ ಯುಎಸ್‌ಡಿ ಚೆಕ್ಕು ಸಂಗ್ರಹಣಾ ನೀತಿಯ ಅಂಗವಾಗಿ ಅಳವಡಿಸಿಕೊಳ್ಳಬೇಕು.
- viii) ತಮ್ಮ ನಾಸ್ತೊ ಖಾತೆಯಲ್ಲಿ ಜಮಾ ಕಾಣಿಸಿದ ದಿನಾಂಕದಿಂದ ಗ್ರಾಹಕನ ಖಾತೆಗೆ ಜಮಾ ಆಗುವವರೆಗಿನ ಅವಧಿಗೆ ಚೆಕ್ಕುಗಳ ಮೊತ್ತದ ಮೇಲೆ ಪೌರ ಸಹಕಾರಿ ಬ್ಯಾಂಕುಗಳು ಬಡ್ಡಿ ಪಾವತಿಸಬೇಕು. ಗ್ರಾಹಕನ ಖಾತೆಗೆ ಜಮಾ ಆದ ಉತ್ಪನ್ನದ ಮೊತ್ತದ ಮೇಲೆ ಲೆಕ್ಕ ಹಾಕಿ ಉಳಿತಾಯ ಖಾತೆ ದರದ ಅಧಾರದ ಮೇಲೆ ಬಡ್ಡಿಯನ್ನು ಪಾವತಿಸಬೇಕು.
- ix) ಬ್ಯಾಂಕಿನ ನೀತಿಯಂತೆ ಘೋಷಿಸಿದ ಸಂಗ್ರಹಣಾ ಅವಧಿಗೆ ಮೀರಿದ ಸಂಗ್ರಹಣೆಯಲ್ಲಿನ ವಿಳಂಬದ ಪರಿಹಾರವಾಗಿ ಗ್ರಾಹಕನ ಕೊರಿಕೆ ಇಲ್ಲದೆಯೇ ಗ್ರಾಹಕನಿಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕು ಮತ್ತು ಈ ಬಡ್ಡಿಯು ವಿಳಂಬದ ಅವಧಿಗೆ ಸ್ಪೆಷ್-ಅಪ್ ಆಧಾರದಮೇಲೆ ಇರಬೇಕು.
- x) ತಮ್ಮ ಯುಎಸ್‌ಡಿ ಚೆಕ್ ಸಂಗ್ರಹಣಾ ನೀತಿಯ ಭಾಗವಾಗಿ, ಪೌರ ಸಹಕಾರಿ ಬ್ಯಾಂಕುಗಳು, ಸಣ್ಣ ಮೊತ್ತದ ಚೆಕ್ಕುಗಳಿಗೆ 'ತಕ್ಷಣ' ಜಮಾ ನೀಡುವ ನೀತಿಯನ್ನು ರೂಪಿಸಬಹುದು.
- xi) ಸಂಗ್ರಹಣೆಯಲ್ಲಿನ ವಿಳಂಬ / ಉತ್ಪನ್ನಗಳ ಪಡೆಯುವಿಕೆ/ಪಡೆಯದಿರುವಿಕೆಯ ಬಗೆಗಿನ ಗ್ರಾಹಕರ ದೂರುಗಳನ್ನು ಸರಿಯಾಗಿ ಪರಿೀಕ್ಷಿಸಿ ಪರಿಹರಿಸಬೇಕು.
- xii) ಪೌರ ಸಹಕಾರಿ ಬ್ಯಾಂಕುಗಳು ಉದ್ಯಮವಲಯದ ಉತ್ತಮ ಆಚರಣೆಗಳನ್ನು ಸತತವಾಗಿ ಮೌಲ್ಯಮಾಪನ ಮಾಡಿ ಅಂತಹ ಆಚರಣೆಗಳನ್ನು ಕಾರ್ಯಸಾಧ್ಯವೆನಿಸಿದಲ್ಲಿಲ್ಲಾ ಅಳವಡಿಸಿಕೊಳ್ಳಬೇಕು.

3. ಭಾರತೀಯ ರಿಸರ್ವ್ ಬ್ಯಾಂಕಿನ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಸ್ವೀಕೃತಿಯನ್ನು ನೀಡಲು ಕೋರಲಾಗಿದೆ.

ನಿಮ್ಮ ವಿಶ್ವಾಸಿ

(ಎ.ಕೆ. ಖೌಂದ್)

ಮುಖ್ಯ ಮಹಾವ್ಯವಸ್ಥಾಪಕರು